



ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ - ಕಂದಾಯ ಇಲಾಖೆ
BRUHAT BENGALURU MAHANAGARA PALIKE - REVENUE DEPARTMENT

ಎಸ್.ಎ.ಎಸ್. ಮೂಲ ಅರ್ಜಿ ಸಂಖ್ಯೆ
SAS Base Application No:

612147361

DiGi7

436CTD0

2025-2026	ಅರ್ಜಿ ಸಂಖ್ಯೆ Application No :	1600033374	ಆಯ್ಕೆ ಮಾಡಿದ ವಾರ್ಡ್ ಸಂಖ್ಯೆ ಮತ್ತು ಹೆಸರು Ward No & Name as declared	149- Varthur	ಪಾವತಿಸಿದ ಸ್ಥಳ : Payment Location :	HDFC
-----------	----------------------------------	------------	------------------------------------------------------------------------	--------------	---------------------------------------	------

ಆಸ್ತಿ ತೆರಿಗೆ ರಸೀತಿ PROPERTY TAX RECEIPT (ಎಂ.ಎ.ಆರ್. 31ಎ ನಿಯಮ 73 M.A.R. 31A Rule 73)

ರಸೀತಿ ಸಂಖ್ಯೆ Receipt No.	25262532408	ದಿನಾಂಕ: Date:	31-05-2025	ವಸತಿ ವಲಯ ವರ್ಗೀಕರಣ Residential zone classification declared by tax payer	E	ವಸತಿಯೇತರ ವಲಯ ವರ್ಗೀಕರಣ Non Residential zone classification declared by tax payer
-----------------------------	-------------	------------------	------------	-------------------------------------------------------------------------------	---	------------------------------------------------------------------------------------------

ಮಾಲೀಕರ ಹೆಸರು : Owner's Name :	N. SATHISH	ಸ್ವತ್ತಿನ ವಿಳಾಸ : Property Address :	19B&20 (1st cross to 10th cross), ,	Old PID No / Khatha / Survey No :	50/11
----------------------------------------	------------	----------------------------------------	-------------------------------------	-----------------------------------------	-------

Mode of payment Online / Cheque / DD / PO / Cash	113786751211	ಪಾವತಿ ವಿವರ Payment Details:	Full Payment	ಪಾವತಿ ವ್ಯವಹಾರ ಸಂಖ್ಯೆ Payment Transaction Number :	230492214925
-----------------------------------------------------	--------------	-----------------------------------	--------------	------------------------------------------------------	--------------

1	2	3	4	5	6	7	8	9	10	11	12
ತೆರಿಗೆ ಪಾವತಿ ವರ್ಷ Tax Paid Year :	ಆಸ್ತಿ ತೆರಿಗೆ Property Tax	ಉಪಕರಗಳು Cesses	ಒಟ್ಟು ತೆರಿಗೆ Total Tax	ಪಡೆದಿರುವ ರಿಯಾಯಿತಿ Rebate Availed	ದಂಡ Penalty	ಬಡ್ಡಿ Interest	ಘನ ತ್ಯಾಜ್ಯ ಉಪಕರ ಮತ್ತು ಬಳಕೆದಾರ ಶುಲ್ಕ SWM Cess & User Fee	ಪಾವತಿಸಬೇಕಾದ ನಿವ್ವಳ ತೆರಿಗೆ ಮೊತ್ತ Net Tax to be Paid	ಮುಂಗಡ ತೆರಿಗೆ Advance Tax	ಪಾವತಿಸಲಾದ ಬಾಕಿ ತೆರಿಗೆ ಮೊತ್ತ Balance Tax Paid	ಹೊಂದಾಣಿಕೆ ಮಾಡಬೇಕಾದ ಮೊತ್ತ Excess amount to be adjusted
2025-2026	6248.35	1624.57	7872.92	393.65	0.00	0.00	3000.00	10479.00	0.00	10479.00	0.00

Amount in Words : Rupees Ten Thousand Four Hundred And Seventy Nine only



Please Note : This payment is accepted subject to verification of accounts. If payment instrument is dishonored, then action as per Negotiable Instruments Act will be initiated. Further this payment is accepted subject to verification of the property by the BBMP. If the above declaration made under SAS is found to be false action as per BBMP Act 2020 will be initiated. If the tax-reassessed is more than 5 % than the tax remitted under self-declaration, the evaded tax shall be payable together with a penalty equal to the tax payable along with interest for the difference amount payable calculated @ 9% p.a. (Note: interest @ 9% p.a. shall be applicable from the AY 2021-22 on wards).
Terms and conditions : This computation of property tax capping the increase to 20%-25% is subject to verification of property and verification of previous property tax returns filed. The tax payer is liable to pay the balance property tax as per rules in all cases of discrepancies.

This is a computer generated receipt and does not require a seal and signature.